MOBILE
FRIENDLY
EDITION

EID
ಈದ್

SUFFAH

SUFFAH PUBLICATIONS
Krishnapura, Suratkal, Mangalore - 575014
8722695551 / 9008662269

© ALL RIGHTS RESERVED

no part of this book may be reproduced or transmitted in any form or by any means, electronic, mechanical, including photocopy, recording, or any information storage and retrieval system, without permission in writing from the author

ಈ ಲೇಖನದ ಮುದ್ರಿತ ಪ್ರತಿಗಾಗಿ ಸಂಪರ್ಕಿಸಿ

SUFFAH PUBLICATIONS

Skyway Complex, 6th Block, Krishnapura, Suratkal, Mangalore - 575 014

8722695551 / 9008662269

ಈದ್ ಎಂದರೇನು?

‘ಈದ್’ ಎಂದರೆ ಪುನಃ ಪುನಃ ಆವರ್ತಿಸಿ ಬರುವಂತದ್ದು. ಹಬ್ಬವು ಪ್ರತಿ ವರ್ಷ ಹೊಸ ಸಂಭ್ರಮೋಲ್ಲಾಸದೊಂದಿಗೆ ಆವರ್ತಿಸಿ ಬರುವುದರಿಂದ ಅದಕ್ಕೆ ಈ ಹೆಸರು ಬಂದಿದೆ. (ಲಿಸಾನುಲ್ ಅರಬ್ 4/3159)

ಮುಸಲ್ಮಾನರಿಗೆ ಎಷ್ಟು ಹಬ್ಬಗಳಿವೆ?

ಮುಸಲ್ಮಾನರಿಗೆ ಇರುವುದು ಎರಡೇ ಎರಡು ಹಬ್ಬಗಳು. ಈದುಲ್ ಫಿತ್ರ್(ರಂಝಾನ್) ಮತ್ತು ಈದುಲ್

ಅದ್‌ಹಾ (ಬಕ್ರೀದ್). ಈ ಎರಡು ಹಬ್ಬಗಳು ಪ್ರತಿ ವರ್ಷ ಬರುತ್ತದೆ. ಮೂರನೇ ಒಂದು ಈದ್ (ಹಬ್ಬ) ಮುಸಲ್ಮಾನರಿಗೆ ಇದೆ. ಅದು ಪ್ರತಿ ವಾರ ಬರುವ ಜುಮುಅ (ಶುಕ್ರವಾರ). ಶುಕ್ರವಾರ ಮುಸಲ್ಮಾನರಿಗೆ ಹಬ್ಬದ ದಿನವಾಗಿದೆ. ಇವು ಬಿಟ್ಟರೆ ಮುಸಲ್ಮಾನರಿಗೆ ಬೇರೆ ಹಬ್ಬಗಳಿಲ್ಲ. ಬದ್ರ್ ಯುದ್ಧ, ಉಹುದ್ ಯುದ್ಧ, ಮಕ್ಕಾ ಫತ್‌ಹ್ ಮುಂತಾದ ಯಾವುದಾದರೂ ಚಾರಿತ್ರಿಕ ಘಟನೆಗಳ ಸ್ಮರಣೆಗಾಗಿ, ಪ್ರವಾದಿ ಜನ್ಮದಿನ, ಜೀಲಾನಿ ದಿನ ಮುಂತಾದ ಯಾವುದಾದರೂ ವ್ಯಕ್ತಿಯ ಸ್ಮರಣೆಗಾಗಿ ಆಚರಿಸುವಂತಹ ಯಾವುದೇ ಹಬ್ಬಗಳು ಮುಸಲ್ಮಾನರಿಗೆ ಇಲ್ಲ. ಇವೆಲ್ಲವೂ ನೂತನ ಆವಿಷ್ಕಾರಗಳಾಗಿವೆ.

ಮೇಲೆ ಹೇಳಿದ ಮೂರು ಹಬ್ಬಗಳನ್ನು (ರಂಝಾನ್, ಬಕ್ರೀದ್ ಮತ್ತು ಜುಮುಅ) ಬಿಟ್ಟು ಬೇರೊಂದು ಹಬ್ಬವನ್ನು ಆಚರಿಸುವುದು ಇಸ್ಲಾಮ್ ಧರ್ಮಕ್ಕೆ ವಿರುದ್ಧವಾಗಿದೆ. ಅದು ಅಲ್ಲಾಹನ ಧರ್ಮದಲ್ಲಿ ಅಲ್ಲಾಹನ ಆಜ್ಞೆಗೆ ವಿರುದ್ಧವಾಗಿ ಸೃಷ್ಟಿಸುವ ಹೊಸ ಆಚಾರವಾಗಿದೆ. ಈ ಹಬ್ಬಗಳನ್ನಲ್ಲದೆ ಬೇರೆ ಹಬ್ಬಗಳನ್ನು ಆಚರಿಸುವವರು ಅಲ್ಲಾಹು ಮತ್ತು ಅವನ ಪ್ರವಾದಿಯವರ(ﷺ) ಮೇಲೆ ಸುಳ್ಳು ಆರೋಪಿಸಿದವರಾಗುತ್ತಾರೆ. (ಅಲ್-ಮುಹಲ್ಲಾ 5/81, ಇಬ್ನ್ ಉಸೈಮೀನ್‌ರವರ ಶರ್ಹ್ ಝಾದುಲ್ ಮುಸ್ತಕ್ನಿ 5/145)

ಈದ್ ಆಚರಣೆಯ ಹಿನ್ನೆಲೆಯೇನು?

ಎರಡು ಈದ್ ಹಬ್ಬಗಳ ಆಚರಣೆಯ ಹಿನ್ನೆಲೆಯಲ್ಲಿ ಒಂದು ದೊಡ್ಡ ಯುಕ್ತಿಯಿದೆ. ಈದುಲ್ ಫಿತ್ರ್ ಅಥವಾ ರಂಝಾನ್ ಹಬ್ಬದ ಬಗ್ಗೆ ಹೇಳುವುದಾದರೆ, ಜನರು ತಮ್ಮ ಕಡ್ಡಾಯ ಉಪವಾಸವನ್ನು ಮುಗಿಸಿದಾಗ ಅಲ್ಲಾಹು ಅವರಿಗೆ ಸಂತೋಷವನ್ನು ಆಚರಿಸಲು ಮತ್ತು ಆನಂದವನ್ನು ಪ್ರಕಟಿಸಲು ಈ ದಿನವನ್ನು (ಈದುಲ್ ಫಿತ್ರ್) ಹಬ್ಬವಾಗಿ ನೀಡಿದನು. ಅದರಲ್ಲಿ ಅವರು ಅಲ್ಲಾಹು ಅನುಮತಿಸಿದ ಚೌಕಟ್ಟಿನಲ್ಲಿ ಹರ್ಷ, ಉಲ್ಲಾಸ, ಸಂತೋಷ, ಆಟ, ವಿನೋದಗಳಲ್ಲಿ ತಲ್ಲೀನರಾಗಬಹುದು.

ಉಪವಾಸ ಎಂಬ ಮಹಾ ಆರಾಧನೆಯನ್ನು ಮುಗಿಸಲು ತಮಗೆ ಸೌಭಾಗ್ಯ ದಯಪಾಲಿಸಿದ ಅಲ್ಲಾಹನಿಗೆ ಧನ್ಯವಾದ ಸಲ್ಲಿಸುವುದೂ ಇದರಲ್ಲಿದೆ. ಸತ್ಯವಿಶ್ವಾಸ ಮತ್ತು ಪ್ರತಿಫಲಾಪೇಕ್ಷೆಯಿಂದ ಉಪವಾಸ ಆಚರಿಸಿದವರ ಎಲ್ಲಾ ಪಾಪಗಳನ್ನು ಕ್ಷಮಿಸುತ್ತೇನೆಂದು ಅಲ್ಲಾಹು ವಾಗ್ದಾನ ಮಾಡಿದ್ದಾನೆ. ಆದ್ದರಿಂದ ಅಲ್ಲಾಹನ ವತಿಯ ಕ್ಷಮೆಯೆಂಬ ಉಡುಗೊರೆಯನ್ನು ಪಡೆದ ಸಂಭ್ರಮವೂ ಈ ಹಬ್ಬದಲ್ಲಿದೆ.

ಈದುಲ್ ಅದ್‌ಹಾ ಅಥವಾ ಬಕ್ರೀದ್ ಹಬ್ಬದ ಬಗ್ಗೆ ಹೇಳುವುದಾದರೆ, ಅದು ದುಲ್‌ಹಿಜ್ಜ ತಿಂಗಳ

ಮೊದಲ ಹತ್ತು ದಿನಗಳ ಕೊನೆಯಲ್ಲಿ ಬರುತ್ತದೆ. ಈ ಹತ್ತು ದಿನಗಳು ಸರ್ವಶ್ರೇಷ್ಠ ದಿನಗಳಾಗಿವೆ. ಅಲ್ಲಾಹನ ಮಾರ್ಗದಲ್ಲಿ ತಮ್ಮ ದೇಹ ಮತ್ತು ಸಂಪತ್ತನ್ನು ತ್ಯಾಗ ಮಾಡುವುದರ ಹೊರತು ಇನ್ನಾವುದೇ ಸತ್ಕರ್ಮವು ಈ ಹತ್ತು ದಿನಗಳಲ್ಲಿ ಮಾಡುವ ಸತ್ಕರ್ಮಕ್ಕೆ ಸರಿಸಾಟಿಯಾಗುವುದಿಲ್ಲ.

ದುಲ್‌ಹಿಜ್ಜ ತಿಂಗಳ ಒಂಬತ್ತನೇ ದಿನ ಅರಫಾ ದಿನವಾಗಿದೆ. ಈ ದಿನ ಆಚರಿಸುವ ಉಪವಾಸವು ಎರಡು ವರ್ಷಗಳ ಪಾಪಗಳನ್ನು ಅಳಿಸುತ್ತದೆಂದು ಪ್ರವಾದಿಯವರು (ﷺ) ಹೇಳಿದ್ದಾರೆ. ಅರಫಾ ದಿನ ಉಪವಾಸ ಆಚರಿಸಿ ಅಲ್ಲಾಹನ ಕ್ಷಮೆ ಮತ್ತು ಕೃಪೆಗೆ ಪಾತ್ರರಾದ ಸಂತೋಷವೂ ಈ ಆಚರಣೆಯಲ್ಲಿದೆ. ಮಾತ್ರವಲ್ಲದೆ ಈ ಹಬ್ಬಕ್ಕೆ ಮಕ್ಕಾದಲ್ಲಿ ನಡೆಯುವ ಹಜ್ಜ್‌ನೊಂದಿಗೆ ಮತ್ತು ಖಲೀಲುಲ್ಲಾಹಿ ಇಬ್ರಾಹೀಮ್(عليه السلام) ರವರ ಜೀವನದೊಂದಿಗೆ ಸಂಬಂಧವಿದೆ.

ಅನಸ್(رضي الله عنه) ಹೇಳುತ್ತಾರೆ: ಪ್ರವಾದಿಯವರು (ﷺ) ಮದೀನಕ್ಕೆ ಬಂದಾಗ ಅಲ್ಲಿ ಜನರು ಎರಡು ದಿನಗಳನ್ನು ಹಬ್ಬವಾಗಿ ಆಚರಿಸುತ್ತಿದ್ದರು. ಅವರು ಆ ದಿನಗಳಲ್ಲಿ ಆಟವಾಡುತ್ತಿದ್ದರು. ಪ್ರವಾದಿ(ﷺ) ರವರು ಕೇಳಿದರು: “ಈ ಎರಡು ದಿನಗಳು ಏನು?” ಅವರು ಉತ್ತರಿಸಿದರು: “ಇವು ನಾವು ಜಾಹಿಲೀ ಕಾಲದಲ್ಲೇ ಆಡುತ್ತಿದ್ದ ಎರಡು ದಿನಗಳು.” ಆಗ ಪ್ರವಾದಿ(ﷺ) ರವರು ಹೇಳಿದರು: “ಅಲ್ಲಾಹು ನಿಮಗೆ

ಇದಕ್ಕೆ ಬದಲಿಯಾಗಿ ಇದಕ್ಕಿಂತಲೂ ಉತ್ತಮವಾದ ಎರಡು ದಿನಗಳನ್ನು ನೀಡಿದ್ದಾನೆ. ಈದುಲ್ ಫಿತ್ರ್ ಮತ್ತು ಈದುಲ್ ಅದ್‌ಹಾ." (ಸಹೀಹ್ ಅಬೂದಾವೂದ್ 1004)

ಮುಸಲ್ಮಾನರು ಎರಡು ಈದ್‌ಗಳನ್ನು ಬಿಟ್ಟರೆ ಬೇರೆ ಹಬ್ಬಗಳನ್ನು ಆಚರಿಸಬಾರದು ಎನ್ನುವುದಕ್ಕೆ "ಅಲ್ಲಾಹು ನಿಮಗೆ ಇದಕ್ಕೆ ಬದಲಿಯಾಗಿ ಇದಕ್ಕಿಂತಲೂ ಉತ್ತಮವಾದ ಎರಡು ದಿನಗಳನ್ನು ನೀಡಿದ್ದಾನೆ" ಎಂಬ ಪ್ರವಾದಿ(ﷺ) ರವರ ಮಾತಿನಲ್ಲಿ ಸೂಚನೆಯಿದೆ.

ಈದ್ ನಮಾಝ್

ಈದ್ ನಮಾಝ್ ಕುರ್‌ಆನ್, ಸುನ್ನತ್ ಮತ್ತು ಇಜ್ಮಾ (ವಿದ್ವಾಂಸರ ಒಮ್ಮತಾಭಿಪ್ರಾಯ) ಮೂಲಕ ಸಾಬೀತಾಗಿದೆ. (ಇಬ್ನ್ ಕುದಾಮರವರ ಅಲ್-ಮುಗ್ನಿ 3/253)

ಮೊತ್ತಮೊದಲು ಈದ್ ನಮಾಝ್ ನಿರ್ವಹಿಸಲಾದದ್ದು ಹಿಜ್ರ 1ನೇ ವರ್ಷದಲ್ಲಿ. ಈದ್ ನಮಾಝ್ ಸುನ್ನ ಮುಅಕ್ಕದ (ಪ್ರಬಲ ಸುನ್ನತ್) ಆಗಿದೆ. ಕೆಲವು ವಿದ್ವಾಂಸರು ಇದನ್ನು ಕಡ್ಡಾಯವೆಂದು ಹೇಳಿದ್ದಾರೆ. ಪ್ರವಾದಿ(ﷺ) ರವರು ಒಮ್ಮೆಯೂ ಈ ನಮಾಝನ್ನು ನಿರ್ವಹಿಸದೆ ಬಿಟ್ಟಿಲ್ಲ ಮತ್ತು ಸಹಾಬಾಗಳು ಕೂಡ ಇದನ್ನು ನಿರ್ವಹಿಸದೆ ಇರಲಿಲ್ಲ, ಆದ್ದರಿಂದ ಇದು

ಕಡ್ಡಾಯವಾಗಿದೆ ಎಂದು ಅವರು ಹೇಳುತ್ತಾರೆ.

ಇದನ್ನು ಸುನ್ನ ಮುಅಕ್ಕದ (ಪ್ರಬಲ ಸುನ್ನತ್) ಎಂದು ಹೇಳುವವರು ತಮ್ಮ ಮಾತಿಗೆ ಆಧಾರ-ವಾಗಿ ತಲ್ಹ ಬಿನ್ ಉಬೈದುಲ್ಲಾ(رضي الله عنه) ರವರ ಹದೀ-ಸನ್ನು ಉಲ್ಲೇಖಿಸುತ್ತಾರೆ. ಆ ಹದೀಸಿನಲ್ಲಿ ಒಬ್ಬ ಅಅರಾಬಿ (ಮರುಭೂಮಿ ನಿವಾಸಿ) ಪ್ರವಾದಿ-(ﷺ) ರವರ ಬಳಿಗೆ ಬಂದು ತನ್ನ ಮೇಲೆ ಅಲ್ಲಾಹು ಕಡ್ಡಾಯ ಮಾಡಿದ ನಮಾಝ್‌ಗಳ ಬಗ್ಗೆ ಕೇಳಿದಾಗ ಪ್ರವಾದಿ(ﷺ) ರವರು ಹೀಗೆ ಉತ್ತರಿಸಿದ್ದರು: “ಐದು ವೇಳೆಯ ನಮಾಝ್‌ಗಳು ಕಡ್ಡಾಯವಾಗಿವೆ. ಇವು-ಗಳನ್ನು ಬಿಟ್ಟರೆ ಬೇರೆ ಐಚ್ಛಿಕ ನಮಾಝ್‌ಗಳಿವೆ.” (ಅಲ್-ಬುಖಾರಿ 1891 ಮುಸ್ಲಿಮ್ 11)

ಇಮಾಂ ನವವಿ ಹೇಳುತ್ತಾರೆ: “ಪೂರ್ವಿಕ ಮತ್ತು ನಂತರದ ವಿದ್ವಾಂಸರಲ್ಲಿ ಹೆಚ್ಚಿನವರು ಈದ್ ನಮಾ-ಝನ್ನು ಸುನ್ನತ್ ಎಂದು ಹೇಳಿದ್ದಾರೆ.” (ಅಲ್-ಮಜ್ಮೂ 5/2-3)

ಈದ್ ನಮಾಝಿನ ಸಮಯ

ಸೂರ್ಯೋದಯವಾಗಿ 15 ನಿಮಿಷಗಳ ನಂತರ ಈದ್ ನಮಾಝಿನ ಸಮಯ ಆರಂಭವಾಗುತ್ತದೆ. ಝುಹ್ರ್ ನಮಾಝಿನ ಸಮಯವಾಗುವಾಗ ಈದ್ ನಮಾಝಿನ ಸಮಯ ಕೊನೆಗೊಳ್ಳುತ್ತದೆ. (ಅಶ್ಶ-ರ್ಹುಲ್ ಮುಮ್ತಿ 5/154)

ಈದುಲ್ ಅದ್‌ಹಾ (ಬಕ್ರೀದ್) ನಮಾಝನ್ನು ಬೇಗನೇ ನಿರ್ವಹಿಸುವುದು ಮತ್ತು ಈದುಲ್ ಫಿತ್ರ್ (ರಂಝಾನ್) ನಮಾಝನ್ನು ತಡ ಮಾಡುವುದು ಸುನ್ನತ್ತಾಗಿದೆ.

ಇಬ್ನ್ ಕುದಾಮ ಹೇಳುತ್ತಾರೆ: "ಉದ್‌ಹಿಯ (ಕುರ್ಬಾನಿ) ನಿರ್ವಹಿಸಲು ಹೆಚ್ಚು ಸಮಯ ಸಿಗು-ವುದಕ್ಕಾಗಿ ಈದುಲ್ ಅದ್‌ಹಾ (ಬಕ್ರೀದ್) ನಮಾ-ಝನ್ನು ಬೇಗನೇ ನಿರ್ವಹಿಸುವುದು ಸುನ್ನತ್ತಾಗಿದೆ. ಫಿತ್ರ್ ಝಕಾತನ್ನು ನೀಡಲು ಹೆಚ್ಚು ಸಮಯ ಸಿಗು-ವುದಕ್ಕಾಗಿ ಈದುಲ್ ಫಿತ್ರ್ (ರಂಝಾನ್) ನಮಾ-ಝನ್ನು ತಡ ಮಾಡುವುದು ಸುನ್ನತ್ತಾಗಿದೆ." (ಅಲ್-ಮುಗ್ನಿ 5/267)

ಈದ್ ನಮಾಝ್ ಎಲ್ಲಿ ನಿರ್ವಹಿಸಬೇಕು?

ಊರಿನ ಹೊರಗಿರುವ ಬಯಲು ಪ್ರದೇಶದಲ್ಲಿ ಈದ್ ನಮಾಝ್ ನಿರ್ವಹಿಸುವುದು ಸುನ್ನತ್ತಾಗಿದೆ. ಇದರಿಂದ ಎಲ್ಲರಿಗೂ ಒಟ್ಟುಗೂಡಲು ಸಾಧ್ಯವಾ-ಗುತ್ತದೆ. ಅಬೂ ಸಈದುಲ್ ಖುದ್ರಿ(ﷺ) ಹೇಳುತ್ತಾ-ರೆ: "ಪ್ರವಾದಿ(ﷺ) ಈದುಲ್ ಫಿತ್ರ್ ಮತ್ತು ಈದುಲ್ ಅದ್‌ಹಾ ದಿನ ನಮಾಝ್ ನಿರ್ವಹಿಸಲು ಈದ್ಗಾ-ಹ್‌ಗೆ ಹೊರಡುತ್ತಿದ್ದರು." (ಅಲ್-ಬುಖಾರಿ 956)

ಒಂದು ಊರಿನಲ್ಲಿ ಒಂದು ಈದ್ಗಾಹ್ ಸಾಕಾಗದಿದ್ದರೆ ಒಂದಕ್ಕಿಂತ ಹೆಚ್ಚು ಈದ್ಗಾಹ್‌ಗಳನ್ನು ಹಮ್ಮಿಕೊಳ್ಳಬಹುದು.

ಮಸೀದಿಯಲ್ಲಿ ಈದ್ ನಮಾಝ್

ಅತಿಯಾದ ಚಳಿ, ಮಳೆ ಮುಂತಾದ ಸಂದರ್ಭಗಳಲ್ಲಿ ಮಸೀದಿಯಲ್ಲಿ ಈದ್ ನಮಾಝ್ ನಿರ್ವಹಿಸುವುದಕ್ಕೆ ಅನುಮತಿಯಿದೆ. ಇನ್ನು ಯಾವುದೇ ಕಾರಣವಿಲ್ಲದೆ ಮಸೀದಿಯಲ್ಲಿ ಈದ್ ನಮಾಝ್ ನಿರ್ವಹಿಸಿದರೂ ನಮಾಝ್ ಸಿಂಧುವಾಗುತ್ತದೆ. ಆದರೆ ಅದು ಸುನ್ನತ್ತಿಗೆ ವಿರುದ್ಧವಾಗಿದೆ.

ಈದ್ ದಿನ ತಕ್ಬೀರ್ ಹೇಳಬೇಕಾದ ಸಮಯ

ಈದುಲ್ ಫಿತ್ರ್‌ನ (ರಂಝಾನ್) ತಕ್ಬೀರನ್ನು ಶವ್ವಾಲ್ ತಿಂಗಳ ಚಂದ್ರದರ್ಶನವಾದ ಸಮಯದಿಂದ ತೊಡಗಿ ಇಮಾಮರು ಈದ್ ನಮಾಝ್ ನಿರ್ವಹಿಸುವ ತನಕ ಹೇಳಬೇಕು. ಈದುಲ್ ಅದ್‌ಹಾದ (ಬಕ್ರೀದ್) ತಕ್ಬೀರನ್ನು ಅರಫ ದಿನದ ಫಜ್ರ್‌ನಿಂದ ತೊಡಗಿ ಅಯ್ಯಾಮು ತ್ತಶ್ರೀಕ್‌ನ ಕೊನೆಯ ದಿನದ (ದುಲ್‌ಹಿಜ್ಜ 13) ತನಕ ಹೇಳಬೇಕು. (ಅಶ್ಶರ್ಹುಲ್ ಮುಮ್ತಿ 5/221)

ತಕ್ಬೀರ್ ಹೇಳಬೇಕಾದ ರೂಪ

ಮುಸಲ್ಮಾನರು ಈ ಎರಡು ರೂಪಗಳಲ್ಲಿ ಯಾವು-ದಾದರೂ ಒಂದು ರೂಪದಲ್ಲಿ ತಕ್ಬೀರ್ ಹೇಳಬಹು-ದು.

“ಅಲ್ಲಾಹು ಅಕ್ಬರ್, ಅಲ್ಲಾಹು ಅಕ್ಬರ್, ಅಲ್ಲಾಹು ಅಕ್ಬರ್, ಲಾ ಇಲಾಹ ಇಲ್ಲಲ್ಲಾಹು ವಲ್ಲಾಹು ಅಕ್ಬರ್, ಅಲ್ಲಾಹು ಅಕ್ಬರ್ ವಲಿಲ್ಲಾಹಿಲ್ ಹಮ್ದ್.”

“ಅಲ್ಲಾಹು ಅಕ್ಬರ್, ಅಲ್ಲಾಹು ಅಕ್ಬರ್, ಲಾ ಇಲಾಹ ಇಲ್ಲಲ್ಲಾಹು ವಲ್ಲಾಹು ಅಕ್ಬರ್, ಅಲ್ಲಾಹು ಅಕ್ಬರ್ ವಲಿಲ್ಲಾಹಿಲ್ ಹಮ್ದ್.” (ಮುಸನ್ನಫ್ ಇಬ್ನ್ ಅಬೀ ಶೈಬ 2/83)

ಈದ್ ನಮಾಝ್

ಈದ್ ನಮಾಝ್‌ಗೆ ಮೊದಲು ಅಥವಾ ನಂತರ ಯಾವುದೇ ಸುನ್ನತ್ ನಮಾಝ್‌ಗಳಿಲ್ಲ. ಇಬ್ನ್ ಅಬ್ಬಾಸ್(ﷺ) ಹೇಳುತ್ತಾರೆ: “ಪ್ರವಾದಿ(ﷺ) ರವರು ಈದುಲ್ ಫಿತ್ರ್‌ನ ದಿನ ಎರಡು ರಕಅತ್ (ಈದ್) ನಮಾಝ್ ನಿರ್ವಹಿಸಿದರು. ಅದರ ಮೊದಲು ಅಥವಾ ನಂತರ ಯಾವುದೇ ನಮಾಝ್ ನಿರ್ವ-ಹಿಸಲಿಲ್ಲ.” (ಅಲ್-ಬುಖಾರಿ 964)

ಈದ್ ನಮಾಝಿಗೆ ಅಝಾನ್ ಅಥವಾ ಇಕಾಮ-ತ್‌ಗಳಿಲ್ಲ. ಜಾಬಿರ್ ಬಿನ್ ಸಮುರ(ﷺ) ಹೇಳುತ್ತಾರೆ:

“ನಾನು ಪ್ರವಾದಿ(ﷺ) ರೊಡನೆ ಒಂದಕ್ಕಿಂತ ಹೆಚ್ಚು ಬಾರಿ ಎರಡು ಈದ್ ನಮಾಝ್‌ಗಳನ್ನು ನಿರ್ವಹಿ-ಸಿದ್ದೇನೆ. ಅದಕ್ಕೆ ಅಝಾನ್ ಅಥವಾ ಇಕಾಮತ್ ಇರಲಿಲ್ಲ.” (ಮುಸ್ಲಿಮ್ 887)

ಇಬ್ನುಲ್ ಕಯ್ಯಿಮ್ ಹೇಳುತ್ತಾರೆ: “ಪ್ರವಾದಿ(ﷺ) ರವರು ಈದ್ಗಾಹ್‌ಗೆ ಬಂದರೆ ಅಝಾನ್ ಅಥವಾ ಇಕಾಮತ್ ಇಲ್ಲದೆ, ಅಸ್ಸಲಾತು ಜಾಮಿಅ ಎಂದು ಹೇಳದೆ ನೇರವಾಗಿ ನಮಾಝ್ ಮಾಡುತ್ತಿದ್ದರು. ಇವುಗಳಲ್ಲಿ ಯಾವುದನ್ನೂ ಮಾಡದಿರುವುದು ಸು-ನ್ನತ್ತಾಗಿದೆ.” (ಝಾದುಲ್ ಮಆದ್ 1/442)

ಈದ್ ನಮಾಝಿನ ರೂಪ

ಈದ್ ನಮಾಝ್ ಎರಡು ರಕ್‌ಅತ್ ಆಗಿದೆ. ಪ್ರಥಮ ರಕಅತ್‌ನಲ್ಲಿ ತಕ್ಬೀರತುಲ್ ಇಹ್ರಾಮ್ ಹೇಳಿದ ಬಳಿಕ ಏಳು ತಕ್ಬೀರ್ ಹೇಳುವುದು ಸುನ್ನತ್ತಾಗಿದೆ. ಎರಡನೇ ರಕಅತ್‌ನಲ್ಲಿ ಎದ್ದು ನಿಲ್ಲುವ ತಕ್ಬೀರ್ ಹೇಳಿದ ಬಳಿಕ ಐದು ತಕ್ಬೀರ್ ಹೇಳುವುದು ಸು-ನ್ನತ್ತಾಗಿದೆ. ಪ್ರತಿಯೊಂದು ತಕ್ಬೀರ್ ಹೇಳುವಾಗಲೂ ಕೈಗಳನ್ನು ಎತ್ತಬೇಕು. ತಕ್ಬೀರ್‌ಗಳ ನಡುವೆ ವಿಶೇ-ಷವಾಗಿ ಹೇಳುವಂತಹ ಯಾವುದೇ ಝಿಕ್ರ್ ಇಲ್ಲ. ಎಷ್ಟು ತಕ್ಬೀರ್ ಹೇಳಿದ್ದೇನೆಂದು ಮರೆತು ಹೋದರೆ ಕನಿಷ್ಠ ಸಂಖ್ಯೆಯನ್ನು ಪರಿಗಣಿಸಬೇಕು. (ಅಂದರೆ ಮೂರು ಅಥವಾ ನಾಲ್ಕು ಹೇಳಿದ್ದೇನೆಂದು ಸಂಶ-

ಯವಾದರೆ ಮೂರು ಎಂದು ಪರಿಗಣಿಸಬೇಕು.)

ಮೊದಲ ರಕಅತ್‌ನಲ್ಲಿ ಸೂರ ಅಲ್-ಫಾತಿಹದ ನಂತರ ಸೂರ ಅಲ್-ಅಅಲಾ (ಸಬ್ಬಿಹಿಸ್ಮರಬ್ಬಿಕಲ್ ಅಅಲಾ) ಪಾರಾಯಣ ಮಾಡಬೇಕು. ಎರಡನೇ ರಕಅತ್‌ನಲ್ಲಿ ಸೂರ ಅಲ್-ಫಾತಿಹದ ನಂತರ ಸೂರ ಅಲ್-ಗಾಶಿಯ (ಹಲ್ ಅತಾಕ ಹದೀಸುಲ್ ಗಾಶಿಯ) ಪಾರಾಯಣ ಮಾಡಬೇಕು. ಅಥವಾ ಪ್ರಥಮ ರಕಅತ್‌ನಲ್ಲಿ ಸೂರ ಅಲ್-ಫಾತಿಹದ ನಂತರ ಸೂರ ಕಾಫ್ (50ನೇ ಅಧ್ಯಾಯ) ಮತ್ತು ಎರಡನೇ ರಕಅತ್‌ನಲ್ಲಿ ಸೂರ ಅಲ್-ಫಾತಿಹದ ನಂತರ ಸೂರ ಅಲ್-ಕಮರ್ (54ನೇ ಅಧ್ಯಾಯ) ಪಾರಾಯಣ ಮಾಡಬಹುದು. (ಮುಸ್ಲಿಮ್ 878 / 891) ಇಮಾಮರು ಜೋರಾಗಿ ಪಾರಾಯಣ ಮಾಡಬೇಕು. (ಅಲ್-ಉಮ್ಮ್ 1/236, ಅಲ್-ಮುಗ್ನಿ 3/271)

ಕೆಲವು ತಕ್ಬೀರ್‌ಗಳು ನಷ್ಟವಾದರೆ

ಈದ್ ನಮಾಝ್‌ಗೆ ಪ್ರವೇಶಿಸುವಾಗ ಇಮಾಮರು ಈಗಾಗಲೇ ಕೆಲವು ತಕ್ಬೀರ್‌ಗಳನ್ನು ಹೇಳಿದ್ದರೆ, ತಕ್ಬೀರತುಲ್ ಇಹ್ರಾಮ್ (ಪ್ರಾರಂಭದ ತಕ್ಬೀರ್) ಹೇಳಿ ಇಮಾಮರು ಹೇಳುವಷ್ಟು ತಕ್ಬೀರ್‌ಗಳನ್ನು ಹೇಳಬೇಕು. ನಷ್ಟವಾದ ತಕ್ಬೀರ್‌ಗಳನ್ನು ಹೇಳಬೇಕಾಗಿಲ್ಲ. (ಅಲ್-ಮುಗ್ನಿ 3/275)

ಈದ್ ಖುತುಬ

ಈದ್ ನಮಾಝ್ ನಿರ್ವಹಿಸಿದ ಬಳಿಕ ಇಮಾಮರು ಸಾಮೂಹಿಕ ಖುತುಬ ನಿರ್ವಹಿಸುವುದು ಸುನ್ನತ್ತಾಗಿದೆ. ಖುತುಬವನ್ನು ಅಲ್ಲಾಹನ ಸ್ತುತಿಯ ಮೂಲಕ ಆರಂಭಿಸುವುದು ಅಪೇಕ್ಷಣೀಯವಾಗಿದೆ. ಖುತುಬದ ನಡುವೆ ಹೆಚ್ಚು ಹೆಚ್ಚು ತಕ್ಬೀರ್‌ಗಳನ್ನು ಹೇಳುವುದು ಸುನ್ನತ್ತಾಗಿದೆ. ಇಮಾಮರು ಖುತುಬದಲ್ಲಿ ಅಲ್ಲಾಹನ ಅನುಗ್ರಹವನ್ನು ಮತ್ತು ಔದಾರ್ಯವನ್ನು ಜನರಿಗೆ ನೆನಪಿಸಿಕೊಡಬೇಕು. ಪ್ರಾಮಾಣಿಕವಾಗಿ ತೌಬಾ ಮಾಡಲು ಪ್ರೋತ್ಸಾಹಿಸಬೇಕು. ಖಾಸಗಿ ಜೀವನದಲ್ಲೂ ಸಾರ್ವಜನಿಕ ಜೀವನದಲ್ಲೂ ಅಲ್ಲಾಹನನ್ನು ಭಯಪಡಬೇಕೆಂದು ಒತ್ತಿ ಹೇಳಬೇಕು. ಸತ್ಕರ್ಮಗಳನ್ನು ಹೆಚ್ಚು ಹೆಚ್ಚು ನಿರ್ವಹಿಸುವಂತೆ, ಕುರ್‌ಆನ್ ಮತ್ತು ಸುನ್ನತ್ತನ್ನು ಬಿಗಿಯಾಗಿ ಹಿಡಿದುಕೊಳ್ಳುವಂತೆ ಆದೇಶಿಸಬೇಕು. ಬಿದ್‌ಅತ್‌ಗಳ ಬಗ್ಗೆ ಎಚ್ಚರಿಕೆಯನ್ನು ನೀಡಬೇಕು. ಖುತುಬ ಕೇಳುವವರು ನಿಶ್ಶಬ್ದವಾಗಿರಬೇಕಾದುದು ಸುನ್ನತ್ತಾಗಿದೆ. ಈದ್ ನಮಾಝ್ ನಿರ್ವಹಿಸಿದ ಬಳಿಕ ಖುತುಬಕ್ಕೆ ನಿಲ್ಲದೆ ಹೊರಟುಹೋಗಲು ಅನುಮತಿಯಿದೆ.

ಅಬ್ದುಲ್ಲಾ ಬಿನ್ ಅಸ್ಸಾಯಿಬ್(رضي الله عنه) ಹೇಳುತ್ತಾರೆ: “ನಾನು ಪ್ರವಾದಿ(ﷺ) ರೊಡನೆ ಈದ್ ನಮಾಝ್ ನಿರ್ವಹಿಸಿದೆ. ನಮಾಝಿನ ನಂತರ ಅವರು

ಹೇಳಿದರು: ನಾವು ಈಗ ಖುತುಬ ನಿರ್ವಹಿಸುತ್ತೇವೆ. ಖುತುಬ ಕೇಳಲು ಬಯಸುವವರು ಕುಳಿತುಕೊಳ್ಳ-ಲಿ. (ಖುತುಬ ಕೇಳದೆ) ಹೋಗಲು ಬಯಸುವವರು ಹೋಗಲಿ.” (ಸಹೀಹ್ ಅಬೂ ದಾವೂದ್ 1024)

ಈದ್ ನಮಾಝ್ ಕಝಾ ನಿರ್ವಹಿಸುವುದು

ಇಮಾಮರೊಂದಿಗೆ ಈದ್ ನಮಾಝ್ ನಿರ್ವಹಿ-ಸಲು ಸಾಧ್ಯವಾಗದವರು ಝುಹ್ರ್ ನಮಾಝ್‌ಗೆ ಮುಂಚಿತವಾಗಿ ಅದನ್ನು ಅದೇ ರೂಪದಲ್ಲಿ (ತಕ್ಬೀ-ರ್‌ಗಳನ್ನು ಹೇಳಿ) ಕಝಾ ನಿರ್ವಹಿಸುವುದು ಅಪೇ-ಕ್ಷಣೀಯವಾಗಿದೆ (ಮುಸ್ತಹಬ್ಬ್). (ಅಲ್-ಉಮ್ಮ್ 1/240, ಅಲ್-ಮುಗ್ನಿ 3/285)

ಕತಾದ(ﷺ) ಹೇಳುತ್ತಾರೆ: “ಈದುಲ್ ಫಿತ್ರ್‌ನ ದಿನ ಯಾರಿಗೆ ಇಮಾಮರೊಂದಿಗೆ ನಮಾಝ್ ನಷ್ಟವಾ-ಗುತ್ತದೋ ಅವರು ಇಮಾಮರು ನಿರ್ವಹಿಸುವಂ-ತೆಯೇ ನಮಾಝ್ ನಿರ್ವಹಿಸಲಿ.” (ಮುಸನ್ನಫ್ ಅಬ್ದುರ್ರಝ್ಝಾಕ್ 2/300 ಸಹೀಹ್ ಹದೀಸ್)

ಈದ್ ಮತ್ತು ಜುಮುಅ ಒಟ್ಟಿಗೆ ಬಂದರೆ

ಈದ್ ಮತ್ತು ಜುಮುಅ (ಶುಕ್ರವಾರ) ಒಂದೇ ದಿನ ಬಂದರೆ ಈದ್ ನಮಾಝ್‌ಗೆ ಹಾಜರಾದ-

ವರು ಜುಮುಅ ನಮಾಝ್‌ಗೆ ಬರಬೇಕಾಗಿಲ್ಲ. ಅವರು ಝುಹ್ರ್ ನಮಾಝ್ ನಿರ್ವಹಿಸಿದರೆ ಸಾಕು. ಜುಮುಅ ನಮಾಝ್ ನಿರ್ವಹಿಸಲು ಬರುವವರಿಗೆ ಮತ್ತು ಈದ್ ನಮಾಝ್ ನಿರ್ವಹಿಸದವರಿಗೆ ಬೇಕಾಗಿ ಮಸೀದಿಯಲ್ಲಿ ಜುಮುಅ ನಮಾಝ್ ಸಂಸ್ಥಾಪಿಸಬೇಕಾಗಿದೆ. (ಫತಾವಾ ಇಬ್ನ್ ತೈಮಿಯ್ಯ 24/211)

ಅಬೂ ಹುರೈರ(﵁) ರಿಂದ ವರದಿ. ಪ್ರವಾದಿ(ﷺ) ಹೇಳಿದರು: “ಈ ದಿನ ಎರಡು ಈದ್‌ಗಳು (ಈದ್ ಮತ್ತು ಜುಮುಅ) ಒಟ್ಟಿಗೆ ಬಂದಿವೆ. ಈದ್ ನಮಾಝ್ ನಿರ್ವಹಿಸಿದವರು ಜುಮುಅ ನಮಾಝ್ ನಿರ್ವಹಿಸಬೇಕಾಗಿಲ್ಲ. ಆದರೆ ನಾವು ಜುಮುಅ ನಮಾಝ್ ನಿರ್ವಹಿಸುತ್ತೇವೆ.” (ಸಹೀಹ್ ಅಬೂದಾವೂದ್ 948)

ಓದುಗರಲ್ಲಿ ವಿನಂತಿ

ಈ ಲೇಖನವು ನಿಮಗೆ ಇಷ್ಟವಾದರೆ, ದಯವಿಟ್ಟು ಇದನ್ನು ನಿಮ್ಮ ಗೆಳೆಯರು ಮತ್ತು ಸಂಬಂಧಿಕರಿಗೆ ಫಾರ್ವರ್ಡ್ ಮಾಡಿ

ಈ ಲೇಖನವನ್ನು ಕರಪತ್ರದ ರೂಪದಲ್ಲಿ ಮುದ್ರಿಸಲು ಅಥವಾ ಇಂತಹ ಲೇಖನಗಳನ್ನು ತಯಾರಿಸಿ ಪ್ರಕಟಿಸಲು ಸಂಪರ್ಕಿಸಿ

9972343115

ಕರೆ ಮಾಡಲು ಸಂಖ್ಯೆಯನ್ನು ಒತ್ತಿದರೆ ಸಾಕು - ನಿಮ್ಮ ಫೋನ್ ಸ್ಕ್ರೀನ್ ತೆರೆದುಕೊಳ್ಳುತ್ತದೆ